

Com.O.S. 148/2023

PW-1

ಸಾಕ್ಷಿಯನ್ನು ದಿನಾಂಕ 25.10.2025 ರಂದು ಕರೆಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು: ಪ್ರತಿವಾದಿಯರ ಪರ ಶ್ರೀ ಆರ್.ಆರ್ ವಕೀಲರಿಂದ:

ನಾನು ಶಾಲೆಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡುತ್ತಿದ್ದೇನೆ. ಕಳೆದ 30 ವರ್ಷಗಳಿಂದ ಸದರಿ ವ್ಯವಹಾರ ಮಾಡುತ್ತಿದ್ದೇನೆ. ನನ್ನ ಅಂಗಡಿಯನ್ನು ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಾಯಿಸಿದ್ದೇನೆ. ನೋಂದಾಯಿಸಿದ ದಾಖಲೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇನೆ. ವಾದಿಯು ಮಾಲೀಕತ್ವ ಸಂಸ್ಥೆಯಿದೆ. ನಾನೇ ಅದರ ಮಾಲೀಕನಿದ್ದೇನೆ. ನಾನೇ ಮಾಲೀಕ ಎಂಬ ಬಗ್ಗೆ ದಾಖಲೆ ಹಾಜರುಪಡಿಸುತ್ತೇನೆ. ಪುಸ್ತಕಗಳ ಸರಬರಾಜಿಗೆ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದಿರುತ್ತೇನೆ. ನಾನು ಪರವಾನಗಿಯನ್ನು ಹಾಜರುಪಡಿಸಿಲ್ಲ ಎಂದರೆ ಕೇಳಿದರೆ ಹಾಜರುಪಡಿಸುತ್ತೇನೆ. ನನ್ನ ಬಳಿ ಯಾವುದೇ ದಾಖಲೆ ಇಲ್ಲವಾದ್ದರಿಂದ ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ. 2015-16 ರಿಂದ ನನಗೆ ಪ್ರತಿವಾದಿಗಳ ಪರಿಚಯವಿದೆ. 2018 ರಿಂದ ನನ್ನೊಂದಿಗೆ ಅವರು ವ್ಯವಹಾರ ಆರಂಭಿಸಿರುತ್ತಾರೆ ಎಂದರೆ ನಿಜ. ದಾವೆಯಲ್ಲಿ ಹೇಳಿರುವ ಹಣ 2019 ನೇ ವರ್ಷಕ್ಕೆ ಸಂಬಂಧಪಟ್ಟದ್ದು ಎಂದರೆ ನಿಜ. ನನ್ನ ಬಳಿ ಖರೀದಿ ಮಾಡುವವರು ಪರ್ಚೇಸ್ ಆರ್ಡರ್ ನೀಡುತ್ತಾರೆ

ಎಂದರೆ ನಿಜ. ಪರ್ಚೆಸ್ ಆರ್ಡರ್ ಪಡೆದ ಬಳಿಕ ನಾನು ಎಸ್ವಿಮೇಟ್ ನೀಡುತ್ತೇನೆ ಎಂದರೆ ಸರಿಯಲ್ಲ. ನಾನು ಪುಸ್ತಕಗಳನ್ನು ಸರಬರಾಜು ಮಾಡಿದಾಗ ಖರೀದಿದಾರರಿಂದ ಸ್ವೀಕೃತಿ ಪಡೆಯುತ್ತೇನೆ ಎಂದರೆ ನಿಜ. ಸಾಲದ ಮೂಲಕ ಸರಬರಾಜು ಮಾಡಿದಾಗ ಖರೀದಿದಾರರೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳುತ್ತೇನೆ ಎಂದರೆ ಸರಿಯಲ್ಲ. ಮೌಖಿಕವಾಗಿ ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ, ಆ ಒಪ್ಪಂದದ ಪ್ರಕಾರ ಪುಸ್ತಕ ಸರಬರಾಜು ಮಾಡಿದ ಬಳಿಕ ಹಣ ಕೊಡುವುದಾಗಿ ಅವರು ಒಪ್ಪಿರುತ್ತಾರೆ. ಸಾಮಾನ್ಯವಾಗಿ ಪುಸ್ತಕ ಸರಬರಾಜು ಮಾಡಿದ 6 ತಿಂಗಳಿನಿಂದ 1 ವರ್ಷದ ಒಳಗೆ ಹಣ ಪಾವತಿ ಮಾಡುತ್ತಾರೆ. 6 ತಿಂಗಳಿನಿಂದ 1 ವರ್ಷದ ಒಳಗೆ ನಾವು ಖರೀದಿದಾರರಿಗೆ ಪೋನಿನಲ್ಲಿ ಅಥವಾ ಮೌಖಿಕವಾಗಿ ಹಣ ಪಾವತಿ ಮಾಡುವಂತೆ ಕೇಳುತ್ತೇವೆ. ಈ ಪ್ರಕರಣದ ಪ್ರತಿವಾದಿಗಳಿಂದ ಪುಸ್ತಕ ಪಡೆದ ಬಗ್ಗೆ ಸ್ವೀಕೃತಿ ಪಡೆದಿರುತ್ತೇವೆ. ಪ್ರತಿವಾದಿಗಳಿಗೆ ಪುಸ್ತಕ ಸರಬರಾಜು ಮಾಡಿಲ್ಲ ಮತ್ತು ಆ ಬಗ್ಗೆ ಸ್ವೀಕೃತಿ ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ. ವಾದಿ ಸಂಸ್ಥೆಯ ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತೇನೆ. ನಾನು ಈ ದಾವೆಯಲ್ಲಿ ಆದಾಯ ತೆರಿಗೆ ರಿಟರ್ನ್ ಹಾಜರುಪಡಿಸಿಲ್ಲ. ಜಿ.ಎಸ್.ಟಿ ಯಲ್ಲಿ ನನ್ನ ಸಂಸ್ಥೆಯನ್ನು ನೋಂದಾಯಿಸಿರುತ್ತೇನೆ. ಆ ಬಗ್ಗೆ ದಾಖಲೆ ಹಾಜರುಪಡಿಸಿಲ್ಲ ಎಂದರೆ ಹಾಜರುಪಡಿಸುತ್ತೇನೆ.

ಈ ವೇಳೆಗೆ ಪ್ರತಿವಾದಿ ವಕೀಲರು ಮುಂದುವರೆದ ಪಾಟೀ ಸವಾಲಿಗೆ ಸಮಯ ಕೋರಿಡ್ಲು 500/- ರೂ. ದಂಡ ಪಾವತಿಯೊಂದಿಗೆ ಮುಂದೂಡಲಾಗಿದೆ

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳಚ್ಚು ಮಾಡಲಾಯಿತು)

ಓ ಹೇ ಕೇ ಸ ಇ ಎ ಒ.,

2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ಮೈಸೂರು